



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಸೋಮವಾರ, ೦೪, ನವೆಂಬರ್, ೨೦೨೪(ಕಾರ್ತಿಕ, ೧೩, ಶಕವರ್ಷ, ೧೯೪೬) BENGALURU, MONDAY, 04, NOVEMBER, 2024(KARTHIKA, 13, SHAKAVARSHA, 1946)	ನಂ. ೫೧೯ No. 519
-----------------------	--	--------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ

ಪ್ರಪತ್ರ-1

(8(1) ನೇ ನಿಯಮವನ್ನು ನೋಡಿ)

(ಪುರಸಭೆ ಕೌನ್ಸಿಲರುಗಳ ಚುನಾವಣೆಗಳ ಸಂದರ್ಭದಲ್ಲಿ ಉಪಯೋಗಿಸುವುದಕ್ಕಾಗಿ)

ಅಧಿಸೂಚನೆ

ಸಂಖ್ಯೆ: SMGDC-ELN1/ULB/ADM/10/2024

ದಿನಾಂಕ: 04.11.2024

1964ರ ಕರ್ನಾಟಕ ಮುನ್ಸಿಪಾಲಿಟೀಸ್ ಕೌನ್ಸಿಲರ ಅಧಿನಿಯಮದ ಉಪಬಂಧಗಳ ಮೇರೆಗೆ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಶಿಕಾರಿಪುರ ತಾಲ್ಲೂಕಿನ ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪುರಸಭೆಯಲ್ಲಿ ಸದಸ್ಯರ ರಾಜೀನಾಮೆಯಿಂದ ತೆರವಾಗಿರುವ ಸದಸ್ಯ ಸ್ಥಾನವನ್ನು ತುಂಬಲು ಉಪ ಚುನಾವಣೆಗಳನ್ನು ನಡೆಸಬೇಕಾಗಿರುವುದರಿಂದ;

ಕರ್ನಾಟಕ ಮುನ್ಸಿಪಾಲಿಟೀಸ್ (ಕೌನ್ಸಿಲರ ಚುನಾವಣೆ) ನಿಯಮ 1977 ರ 8(1) ನೇ ನಿಯಮಾನುಸಾರವಾಗಿ, ಶಿವಮೊಗ್ಗ ಜಿಲ್ಲೆಯ ಡೆಪ್ಯುಟಿ ಕಮೀಷನರ್ ಆದ ಹೇಮಂತ್ ಎನ್ ಎಂಬ ಹೆಸರಿನ ನಾನು ಸದರಿ ಚುನಾವಣೆಗೆ ಸಂಬಂಧ ಪಟ್ಟಂತೆ ಈ ಕೆಳಕಂಡ ಕಾರ್ಯಕ್ರಮ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸಿದ್ದೇನೆ.

1	ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ	11.11.2024 (ಸೋಮವಾರ)
2	ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ	12.11.2024 (ಮಂಗಳವಾರ)
3	ಉಮೇದುದಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ	14.11.2024 (ಗುರುವಾರ)
4	ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಗಳ ವರೆಗೆ)	23.11.2024 (ಶನಿವಾರ)
5	ಮರು ಮತದಾನದ ಇದ್ದಲ್ಲಿ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಗಳ ವರೆಗೆ)	25.11.2024 (ಸೋಮವಾರ)

6	ಮತಗಳ ಎಣಿಕೆ ದಿನಾಂಕ ಮತ್ತು ದಿನ (ಬೆಳಿಗ್ಗೆ 8-00 ಗಂಟೆಯಿಂದ) (ತಾಲ್ಲೂಕಿನ ಕೇಂದ್ರ ಸ್ಥಳದಲ್ಲಿ)	26.11.2024 (ಮಂಗಳವಾರ)
7	ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ	26.11.2024 (ಮಂಗಳವಾರ)

ಡೆಪ್ಯುಟಿ ಕಮೀಷನರರು  
ಶಿವಮೊಗ್ಗ ಜಿಲ್ಲೆ

ಜಿಲ್ಲಾಧಿಕಾರಿಗಳು, ಶಿವಮೊಗ್ಗ ಇವರ ಅಧಿಸೂಚನೆ ನಂ: SMGDC-ELN1/ULB/ADM/10/2024,  
ದಿನಾಂಕ:04.11.2024 ರ

ಅಧಿಸೂಚನೆ ಲಗತ್ತು ಕೋಷ್ಟಕ

ಕ್ರ.ಸಂ	ನಗರ ಸ್ಥಳೀಯ ಸಂಸ್ಥೆ ಹೆಸರು	ವಾರ್ಡ್ ಸಂಖ್ಯೆ	ಮೀಸಲಾತಿ
1	ಪುರಸಭೆ, ಶಿಕಾರಿಪುರ	ವಾರ್ಡ್ ಸಂಖ್ಯೆ 10	ಸಾಮಾನ್ಯ
2	ಪುರಸಭೆ, ಶಿರಾಳಕೋಪ್ಪ	ವಾರ್ಡ್ ಸಂಖ್ಯೆ 07	ಹಿಂದುಳಿದ ವರ್ಗ (ಬಿ)

ಡೆಪ್ಯುಟಿ ಕಮೀಷನರರು,  
ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ